

GUJARAT PETROSYNTHESE LIMITED

Reg. Off: No.24, II Main, Doddanekkundi Industrial Area,

Phase I, Mahadevapura Post, Bangalore-560 048. Ph: 91 – 80 - 28524133 Fax: 91 – 80 - 28524171

E-mail: info@gpl.in, Website: www.gpl.in CIN No. L23209KA1977PLC043357





Date: August 16, 2021

To Department of Corporate Service BSE Limited, 1st Floor, P.J. Towers, Dalal Street, Mumbai – 400001

Scrip Code: 506858

<u>Subject: Newspaper Advertisement(s) of the Audited Financial Results of the Company under Regulations 47 and 33 of SEBI (Listing Obligations and Disclosure Requirements) Regulations, 2015.</u>

Dear Sir/ Madam,

Pursuant to provisions of Regulation 47 of SEBI (Listing Obligations and Disclosures Requirements) Regulations, 2015, please find enclosed the copy of newspaper publications of the Financial Results of the Company (Standalone and Consolidated) for the quarter ended June 30, 2021, approved at the Meeting of the Board of Directors held on Thursday, August 12, 2021 in following newspapers:

- 1. Financial Express in English Language dated August 13, 2021
- 2. Prajavani in Kannada Language dated August 13, 2021

Request you to kindly take the same on your record.

Thanking You,

For Gujarat Petrosynthese Limited

Umi N. Prasad

Urmi N. Prasad

Joint Managing Director

DIN: 00319482

Address: 8-2-417/301, Mount Kailash, Road No. 4,

Banjara Hills, Hyderabad-500034.

Date: August 16, 2021 **Place:** Hyderabad

Head Office: Ecstasy, 718, 7th Floor, City of Joy J.S.D Road, Mulund (West) Mumbai– 400080. **Phone:** 022- 25600181 **Email:-** secretarial@gujaratpetrosynthese.com


FINANCIAL EXPRESS

BPCL Q1 profit down 28% to ₹1,502 cr

PRESS TRUST OF INDIA New Delhi, August 12

PRIVATISATION-BOUND **BHARAT** Petroleum (BPCL) on Thursday reported a 27.6% drop in June quarter net profit at ₹1,501.65 crore.

The nation's second largest oil refiner and fuel marketing company had a net profit of ₹2,076.17 crore in April-June 2020-21, the company said in a regulatory filing. The profit was lower as a sharp movement in oil prices — from \$19-20 per



quarter of 2020 led to a spike in marketing margins. This year, the movement has been rangebound. Revenue from operations rose to ₹89,687.12 crore in April-June this year from ₹50,616.92 crore last year.

fuel demand rebounding on a pick-up in economic activity, BPCL refineries processed 6.84 million tonne of crude oil in the first quarter of the current fiscal year, up from 5.4 million tonne a year ago.

Refinery throughput was however lower than 8.39 million tonne of January-March, mainly because of the impact of the second wave of Covid-19 on fuel demand and economic activity. BPCL sold 9.63 million tonne of petroleum products in

first quarter, up from 7.53 million tonne in the year-ago period but lower than 11.17 million tonne in the preceding quarter.

The company earned \$4.12 on turning every barrel of crude oil into fuel during April-June, up from a gross refining margin of \$0.39 per barrel in first quarter last year.

consortium led by Oil India.

BPCL had reported a record net profit of ₹11.940.13 crore in January-March largely because of the sale of its stake in Numaliarh Refinery to a

FE BUREAU

BHARAT FORGE REPORTED a consolidated net profit of ₹153.65 crore for the June quarter compared to the loss of ₹125.81 crore it posted in the June quarter of the previous fiscal.Consolidated revenues grew 82% year-on-year (y-o-y) to ₹2,107.68.8 crore on the back of growth in exports. The com-

₹915.6 crore.

posed by the Covid lockdown and subsequent impact on

the board input cost pressures, Ebitda margins have expanded 300 basis points (bps) on back of favourable product mix, Kalyani said. During the quarter, the company completed the acqui-

pany is into manufacture of heavy forging for industrial applications.

Kalyani expects overall growth to continue in Q2FY22, supported by recovery in the domestic MHCV market and sustained improvement in demand levels in the export market. The company is keeping a watch on semiconductor supply issues and increase of input costs in the coming months.

PFC profit up 34% to ₹2,274 cr in Q1FY22

FE BUREAU

New Delhi, August 12

STATE-OWNED **POWER FINANCE** Corporation (PFC) on Thursday reported a net profit of ₹2,273.6 crore for the quarter ended June 30 on a standalone basis, recording a year-onyear rise of 33.8% on the back of higher interest income and

lower cost of funds. PFC's net interest income rose 14.7% annually to ₹3,525 crore in Q1FY22, while cost of funds fell by 25 basis points (bps) to 7.43% in the same period. The state-owned entity has declared an interim dividend of ₹2.25 per share for FY22.

The company's net worth at the quarter-end increased 16.6% annually to ₹54,739 crore. The current net NPA ratio has also come down to 2% against 3.41% in the corresponding quarter in FY21. The net interest spread on earning assets decreased by four basis points annually to

dividend of ₹2.25 per

on assets fell 29 bps to

10.39%. The company's loan assets at the end of the quarter increased 4.6% y-o-y ₹3.69 lakh crore.Out of this, ₹1.87 lakh crore are loans to conventional power generation projects and ₹38,271 crore are towards renewable energy projects including large hydro units. Disbursements fell 34.4% y-o-y ₹11,332 crore in the first quarter. As much as 73% of the disbursements in the quarter were made to government sector

share for FY22

2.96% at Q1FY22-end as yield

projects.

NCDEX average daily turnover surges more than twofold to ₹2,151 cr in July

PRESS TRUST OF INDIA Mumbai, August 12

THE NATIONAL COM-**MODITY** and Derivatives Exchange on Thursday said its average daily turnover value (ADTV) surged by more than twofold to ₹2,151 crore in July compared to the same month of the previous year. The agri-commodity exchange's ADTV stood at ₹785 crore during July

tained its number one position in the agri-derivatives segment recording an ADTV of ₹560 crore, up 218% from ₹176 crore in

"Our performance in July is an outcome of our consistent efforts of providing the necessary risk management products across the agri value chain that help physi-

extremely environment," Raste said.

contract

Deutsche Bank gets nod for IFSC banking unit at GIFT City

PRESS TRUST OF INDIA New Delhi, August 12

DEUTSCHE BANK WILL set up its IFSC banking unit at India's first global financial centre in Gujarat. The bank has received the approval from the GIFT SEZ Authority to set up an IFSC banking unit at India's first International Financial Services Centre (IFSC) at GIFT City, Gujarat, a release said on Thursday.

The German bank with strong European roots has a global network across 59 countries. This will serve as a primer for renowned banks from other geographies to consider GIFT City a viable destination for international financial services, said Tapan Ray, MD and group CEO, GIFT City. "Progressive banking regulations in GIFT IFSC provide new business opportunities in several areas for foreign banks such as FPI business, non-deliverable forwards (NDF), aircraft leasing-financing and upcoming framework to enable international bullion exchange operations from GIFT IFSC,"

Deutsche Bank is among the largest international banks in India.

Ugro Capital eyes ₹3,500-cr loan book

UGRO CAPITAL, THE mid-scale non-banking lender focused on supply-side financing for small businesses, is nearly trebling its headcount to 1,000 to drive both footprint and balance-sheet expansion by March when it expects loan book to sniff at ₹3,500 crore.

The NBFC has closed July with a live loan of over ₹1,560 crore on the back of of the bestever disbursal of ₹260 crore in the month, and the collection efficiency clawed back to 96-97%.

The state-owned entity has declared an interim

pleased that with our consistence performance, we have been able to provide dividend return to our shareholders in the first quarter itself," PFC's CMD RS Dhillon said.

Out of PFC's outstanding

Particulars

Net Profit / (Loss) for the period (before tax.

Net Profit / (Loss) for the period before tax,

Net Profit / (Loss) for the period after tax,

(after Exceptional and/or Extraordinary items)

(after Exceptional and/or Extraordinary items)

(Comprising profit / loss for the period (after tax)

Total Comprehensive Income for the period

& other comprehensive income (after tax))

Reserves (excluding revaluation reserve)

The Company operates in one segment only.

as shown in the audited balance sheet

Earnings Per Share (of Rs. 10/- each) (for continuing and discontinued operations

Exceptional and/or Extraordinary items)

Total Income from Operations

Paid up Equity Share Capital

1. Basic 2. Diluted

Notes:

(face value Rs.10/- per share)

"I'm also particularly

borrowings of ₹3.23 lakh crore, 60% are from domestic bonds. The lender's 16 power projects with an exposure of ₹15,820 crore are in the NCLT, while resolution of 10 other projects worth ₹5,334 crore is being pursued outside the tribunal.

GUJARAT PETROSYNTHESE LIMITED

No. 24, Il Main, Doddanekundi Induatrial Area, Phase I, Mahadevpura Post, Bengaluru - 560048

CIN: L23209KA1977PLC043357

Email: info@gpl.in, secretarial@gujaratpetrosynthese.com, Website: www.gpl.in

STATEMENT OF UNAUDITED FINANCIAL RESULTS FOR THE QUARTER ENDED 30TH JUNE 2021

Quarter

Ended

June 2021

73,274

2,995

2,995

2,625

596.92

Financial Results are available on the websites of BSE at www.bseindia.com and on company's website at www.gpl.in

Regulation 47(1) (b) of the SEBI (LODR) Regulations, 2015

STANDALONE

Quarter

Ended

June 2020

13,346

(3,276)

(3,276)

(3,320)

(3,320)

596.92

-0.56

The above is an extract of the detailed format of Financial Results for the quarter ended 30.06.2021 were reviewed by the Audit Committee at its meeting held on 12th August, 2021 and approved at the meeting of the Board of Directors and filed with the Stock

Exchanges under Regulation 33 of the SEBI (Listing and Other Disclosure Requirements) Regulations, 2015. The full format of the

Quarter

Ended

March 2021

193,439

(6,207)

49,591

50,135

50,135

596.92

220,862

Quarter

Ended

June 2021

75,267

4,960

4,976

4,605

5,669

596.92

0.77

Bharat Forge posts profit of ₹154 crore in Q1 pany's exports grew by 25.3% to quarter despite challenges

Pune, August 12

The company's profits were lower due to an expense of

₹616.47 crore for Voluntary Retirement Scheme offered to 200 employees at its Chakan plant in June 2021. B N Kalyani, chairman and managing director, Bharat Forge, said the company managed to deliver a solid performance across the board during the economic activity in India.

Despite significant across sition of Sanghvi Forgings at a cost of ₹77.06 crore. This com-

Coal India to spend ₹14K cr on first-mile connectivity projects

COAL INDIA WILL be infusing ₹14,000 crore till FY25 in firstmile connectivity infrastructure in two phases, officials said on Thursday.

CIL said it has taken steps to upgrade the mechanised coal transportation and loading system under 'First Mile Connectivity' projects.

In phase-I, 35 projects had been tendered out of which four projects of 30 MTPA have been

CONSOLIDATED

Quarter

Ended

June 2020

14,907

(1.836)

(1,836)

(1.880)

(443)

596.92

-0.07

For Gujarat Petrosynthese Limited

Urmi N. Prasad

Jt. Managing Director

DIN: 00319482

(INR in '000)

Quarter

Ended

March 2021

193,439

(1,762)

54,056

54,600

59,383

596.92

383,968

9.15

commissioned. Total capacity involved in this is 414.5 MTPA.

In phase-II, 14 projects with total capacity 100 MTPA

will be taken up which will require an investment of ₹3,500 crore, the miner said. Meanwhile, Coal India

plans to clear 18 mining projects having a capacity of 144 million tonne to be approved in FY22.

(VXL) VXL Instruments Limited

Registered Office: No. 252, 5th Floor, Building No. 2 Solitaire Corporate Park Chakala, Andheri East, Mumbai - 400093, Maharashtra, Tel:22 2824 5210, Fax: 91 224287 2197. E-mail:cfo@vxl.net Website:www.vxl.net CIN: L85110MH1986PLC272426

SI. No.	Particulars	3 months ended	Preceding 3 Months ended	3 Months ended in the previous year Un-Audited	Previous Financial Year Ended Audited
		Un-Audited	Audited		
		30-06-2021	31-03-2021	30-06-2020	31-03-2021
1	Total Income from Operations (net)	251.87	275.84	86.68	778.60
2	Net Profit/(Loss) for the period (before Tax, Exceptional and/or Extraordinary items)	(22.89)	(199.58)	(94.08)	(423.28)
3	Net Profit/(Loss) for the period before tax (after Exceptional and/or Extraordinary items)	(22.89)	(199.58)	(94.08)	(103.43)
4	Net Profit/(Loss) for the period after tax (after Exceptional and/or Extraordinary items)	(22.89)	(166.35)	(94.08)	(226.91)
5	Total comprehensive Income for the period [Comprising Profit (loss) for the period (after tax) and Other Comprehensive Income (after tax)]	(22.89)	(166.71)	(94.08)	(227.28)
6	Equity Share Capital	1,332.48	1,332.48	1,332.48	1,332.48
7	Earnings per Share (of Rs. 10/- each) (for continuing and discontinuing operations) -	NI ZERREINA	100000111118	MANUSCON .	1/1963845-380
	(i) Basic	(0.17)	(1.25)	(0.71)	(1.71)
	(ii) Diluted	(0.17)	(1.25)	(0.71)	(1.71)

The above information has been extracted from the detailed Quarterty Financial Results, which have been prepared under Indian Accounting Standards (Ind-AS), reviewed by the Audit Committee, approved by the Board of Directors and filed with the Stock Exchages under Regulation 33 of the SEBI (Listing Obligations and Disclosure Requirements) Regulations, 2015. The full format of the Quarter Ended Financial Results are available on the Stock Exchange website i.e. www.bseindia.com and on the company's website www.vxl.net

Date: 12-08-2021 Place: Mumbai

MV SHETTY Whole Time Director DIN: 00515711

囚hund **HMT LIMITED**

CIN:L29230KA1953GOI000748 No. 59, Bellary Road, Bangalore 560 032.

Particulars

EXTRACT OF THE STANDALONE UNAUDITED FINANCIAL RESULTS

FOR THE FIRST QUARTER ENDED 30TH JUNE 2021 (Rs. in Lakhs)

Unaudited

Three months ended Year Ended

Unaudited

Audited*

30.06.2021 31.03.2021 30.06.2020 31.03.202

Audited*

2020, it said.

Similarly, the NCDEX witnessed a 79% increase in the agri-derivatives market share from 70% in the same month a year ago.

Refined soyoil main-July 2020. crore.

Place : Mumbai : 12/08/2021 cal market participants to mit-

igate their price risks in an volatile market NCDEX managing director and chief executive officer Arun

The ADTV in the mustard increased to ₹382 crore in

July, while the same in soybean was up at ₹337

TATA

TATA STEEL LIMITED

Registered Offce: Bombay House, 24, Homi Mody Street, Fort, Mumbai - 400 001 India Tel.: 91 22 6665 8282 • Fax No.: 91 22 6665 7724 • Email: cosec@tatasteel.com • Website: www.tatasteel.com CIN: L27100MH1907PLC000260

NOTICE

Extract of Standalone Financial Results for the quarter ended on 30th June 2021

₹ Crore Particulars Quarter ended on Quarter ended on Quarter ended on Financial year 30.06.2021 31.03.2021 30.06.2020 ended on 31.03.2021 **Audited Audited Audited Audited** Total revenue from operations 20,798.31 21,202.58 9,338.78 64,869.00 Net Profit / (Loss) for the period (before tax and 8,825.81 7,506.88 15,022.08 (505.44)exceptional items) Net Profit / (Loss) for the period before tax 8,978.49 8,456.14 17,795.13 1,553.46 (after exceptional items) 6,780.04 6,593.54 Net Profit / (Loss) for the period after tax 1,193.27 13,606.62 Total comprehensive income for the period [Comprising Profit / (Loss) for the period (after tax) 6,817.33 6,954.98 14,015.36 1,207.44 and Other Comprehensive Income (after tax)] Paid-up equity share capital 1,146.13 1,203.04 1,198.78 1,198.78 [Face value ₹ 10 per share] Reserves excluding revaluation reserves 89,293.33 Basic earnings per share of ₹ 10 each (not 56.45 57.03 9.98 117.04 annualised) - in Rupees (after exceptional items) Diluted earnings per share of ₹ 10 each (not 56.37 56.69 9.98 117.03 annualised) - in Rupees (after exceptional items)

Extract of Consolidated Financial Results for the guarter ended on 30th June 2021

Particulars	Quarter ended on 30.06.2021	Quarter ended on 31.03.2021	Quarter ended on 30.06.2020	Financial year ended on 31.03.2021	
	Unaudited	Unaudited	Unaudited	Audited	
Total revenue from operations	53,371.81	49,977.40	25,474.52	156,294.18	
Net Profit / (Loss) for the period (before tax and exceptional items)	12,259.08	10,347.99	(3,438.94)	14,886.85	
Net Profit / (Loss) for the period before tax (after exceptional items)	12,076.75	9,356.86	(3,380.58)	13,843.69	
Net Profit / (Loss) for the period after tax	9,768.34	7,161.91	(4,648.13)	8,189.79	
Total comprehensive income for the period [Comprising Profit / (Loss) for the period (after tax) and Other Comprehensive Income (after tax)]	10,382.86	6,131.03	(9,631.00)	978.78	
Paid-up equity share capital [Face value ₹ 10 per share]	1,201.87	1,197.61	1,144.95	1,197.61	
Reserves (excluding revaluation reserves) and Non controlling interest				75,535.84	
Earnings per equity share:					
Basic earnings per share of ₹ 10 each (not annualised) - in Rupees (after exceptional items)	74.24	57.53	(39.01)	63.78	
Diluted earnings per share of ₹ 10 each (not annualised) - in Rupees (after exceptional items)	74.13	57.19	(39.01)	63.78	

—PTI

a)The above is an extract of the detailed format of Standalone and Consolidated results for the guarter ended on 30th June 2021 filed with the Stock Exchanges under Regulation 33 of the SEBI (Listing and Other Disclosure Regulations, 2015. The full format of the Standalone and Consolidated results for the guarter ended on 30th June 2021 are available on the websites of the Stock Exchanges (www.nseindia.com/www.bseindia.com) and the Company's website (www.tatasteel.com).

T V Narendran Chief Executive Officer & **Managing Director**

Mumbai: August 12, 2021

TATA STEEL

2202 8856 Total income from Continuing Operations 1407 1580 505 747 353 3158 Net profit/ (loss) for the period (before tax, exceptional items) 747 353 3158 Net profit/ (loss) for the period before tax 505 (after exceptional items) 505 338 353 2749 Net profit/ (loss) for the period after tax (after exceptional items) Net Profit/(Loss) from Discontinued Operations 471 368 294 2614 Total Comprehensive Income for the period (comprising profit for the period and other comprehensive income (net of tax)) 35560 35560 35560 35560 Paid up Equity Share Capital (face value of Rs. 10/- each) 3154 Other Equity Earnings Per Share from continuing operations (face value of Rs. 10/- each) 0.10 0.14 0.10 0.77 0.10 0.10 Earnings Per Share from discontinued operations (face value of Rs. 10/- each) Basic:

EXTRACT OF THE CONSOLIDATED UNAUDITED FINANCIAL RESULTS FOR THE FIRST QUARTER ENDED 30TH JUNE 2021

(Rs. in Lakhs)

		Thre	Year Ended		
SI.	Particulars	30.06.2021	31.03.2021	30.06.2020	31.03.2021
No.		Unaudited	Audited*	Unaudited	Audited*
1	Total income from Continuing Operations	2083	10266	3546	25947
2	Net profit/ (loss) for the period	(4257)	24	(4357)	(10796)
3	(before tax, exceptional items) Net profit/ (loss) for the period before tax	(4257)	24	(4357)	(10796)
Ψ.	(after exceptional items)	Lizon		110077	(10700)
4	Net profit! (loss) for the period after tax (after exceptional items)	(4257)	(408)	(4357)	(11228)
5	Net Profit/(Loss) from Discontinued Operations	(2)	233	(24)	253
6	Total Comprehensive Income for the period (comprising profit for the period and other comprehensive income (net of tax))	(4288)	33	(4464)	(11003)
7	Profit/(Loss) for the year attributable to :				
	Equity holder of the parent	(4259)	(175)	(4381)	(10975)
	Non-Controlling Interest		20		
8	Other Comprehensive Income attributable to:				
	Equity holder of the parent	(29)	208	(83)	(28)
	Non-Controlling Interest	8.5		20	95
9	Total Other Comprehensive income for the year attributable to :	70			
	Equity holder of the parent	(4288)	33	(4464)	(11003)
	Non-Controlling Interest	(4200)		,,,,,,	,
10	Paid up Equity Share Capital	35560	35560	35560	35560
	(face value of Rs. 10/- each)				
11	Other Equity			*:	(506961)
12	Earnings Per Share from continuing operations				***************************************
	(face value of Rs. 10/- each)				
	Basic :	(1.20)	(0.11)	(1.22)	(3.16)
	Diluted :	(1.20)	(0.11)	(1.22)	(3.16)
	Earnings Per Share from discontinued operations	(11.2.0)	(0.117)	(title)	10.107
	(face value of Rs. 10/- each)	0.00	0.06	(0.01)	0.07
	Basic :	0.00	0.06	(0.01)	0.07
	Diluted	0.00	0.00	(0.01)	0.07

Date: August 12, 2021

Koushik Chatterjee

Executive Director &

Chief Financial Officer

 The above is an extract of the detailed format of Quarterly Financial Results filed with the Stock Exchanges under regulation 33 of SEBI (Listing Obligations and Disclosure Requirements) Regulations, 2015. The full format of the Quarterly Financial Results are available on the websites of Stock Exchange of www.nseindia.com and www.bseindia.com and on the Company's website www.hmtindia.com

Figures of previous year have been regrouped wherever necessary. * Subject to C&AG Review

By order of the Board of Directors (A.K.Jain) Chairman and Managing Director Place: Bangalore

Addl. Charge **BENGALURU**

financialexp.ep. . in





ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಸಿದ್ದರಾಮಯ್ಯ ಅವರ ಜನ್ನದಿನದ ಅಂಗವಾಗಿ ಮೈಸೂರಿನಲ್ಲಿ ಗುರುವಾರ ಚಿತ್ರ ಕಲಾವಿದ ಬೆಳಗಾವಿಯ ಡಾ.ಬಾಬುರಾವ್ ನಡೋನಿ, ಭಾರತೀಯ ದಲಿತ ಸಾಹಿತ್ಯ ಆಕಾಡೆಮಿ ಅಧ್ಯಕ್ಷ ಡಾ.ಸಿ.ವೆಂಕಟೇಶ್, ಅಖಿಲ ಭಾರತ ಕ್ಕ್ರೆಸ್ತ ಮಹಾಸಭಾದ ಉಪಾಧ್ಯಕ್ಷ ಶಿವಮೊಗ್ಗದ ರೀನಾ ಪ್ಯಾಟ್ರಿಕ್, ಹುಣಸೂರಿನ ಬುಡಕಟ್ಟು ಮಹಿಳಾ ಹೋರಾಟಗಾರ್ತಿ ವೀಣಾ ಪ್ರಭು ಮತ್ತು ಬೆಂಗಳೂರಿನ ಸುಜೀವ್ ಸಂಸ್ಥೆಯ ಮುಖ್ಯಸ್ಥ ಎಸ್:ರಾಜಾರಾಂ ಅವರಿಗೆ 'ಭಾಗ್ಯವಿಧಾತ ಸಿದ್ದರಾಮಯ್ಯ ರಾಜ್ಯ ಪ್ರಶಸ್ತಿ' ಪ್ರದಾನ ಮಾಡಲಾಯಿತು. ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು, ಕಾಂಗ್ರೆಸ್ ಮುಖಂಡ ಕೆ.ಮರೀಗೌಡ, ಪ್ರೊ.ಕೆ.ಎಸ್.ಭಗವಾನ್, ಬಂಜಗೆರೆ ಜಯಪ್ರಕಾಶ್, ದಾಸ್ತಿ ಶಿಕ್ಷಣ ಸಂಸ್ಥೆ ಆಧ್ಯಕ್ಷ ಡಾ.ಡಿ.ತಿಮ್ಮಯ್ಯ, ಚಿಂತಕ ಪ್ರೊ.ಹಿ.ಶಿ.ರಾಮಚಂದ್ರೇಗೌಡ, ಮೈಸೂರು ವಿ.ವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ರಾಜಕಾರಣಿಗಳಲ್ಲ ಪುಡಾರಿಗಳು: ರಾಮಚಂದ್ರೇಗೌಡ 'ಸಿದ್ದರಾಮಯ್ಯ ಬಸವಣ್ಣನಿಗೆ ಸಮಾನ'

ಪ್ರಜಾವಾಣಿ ವಾರ್ತೆ

ಮೈಸೂರು: 'ರಾಜಕಾರಣದಲಿ ನಿಜವಾದ ನಾಯಕ ಸಿದ್ದರಾಮಯ್ಯ ಉಳಿದವರು ಯಾರೂ ನಿಜವಾದ ರಾಜಕಾರಣಿಗಳಲ. ಅವರೆಲ ಪುಡಾರಿಗಳು' ಎಂದು ಚಿಂತಕ ಪ್ರೊ. ಹಿ.ಶಿ.ರಾಮಚಂದ್ರೇಗೌಡ ಟೀಕಿಸಿದರು.

ಸಿದ್ದರಾಮಯ್ಯನವರ ಜನ್ಮದಿನದ ಪ್ರಯುಕ್ತ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯು ಗುರುವಾರ ಏರ್ಪಡಿಸಿದ್ದ 'ಭಾಗ್ಯವಿಧಾತ ಸಿದ್ದರಾಮಯ್ಯ' ರಾಜ್ಯಮಟ್ಟದ ಪ್ರಶಸ್ತಿ

ಪ್ರದಾನ ಸಮಾರಂಭದಲ್ಲಿ ಮಾತನಾಡಿ, 'ಕರ್ನಾಟಕದಲ್ಲಿ ಬಂದ ಬಹುತೇಕ ರಾಜಕಾರಣಿಗಳು ಹಂಚಿಕೆದಾರರ ಕೆಲಸ ಮಾಡಿದರೇ ಹೊರತು. ಮಾದರಿ ರಾಜಕಾರಣಿಗಳಾಗಲಿಲ್ಲ. ಕೊಡಿ ಎಂದು ಕೇಳಿದವರಿಗೆಲ್ಲ ಹೆಂಡ ಕುಡಿಸುವವರು ನಿಜವಾದ ನಾಯಕರೇ' ಎಂದು ಪ್ರಶ್ನಿಸಿದರು.

'ಸಿದ್ದರಾಮಯ್ಯ ಅವರು ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದು, ಕಾರ್ಯವೈಖ-ರಿಯಲ್ಲಿ ಬಸವಣ್ಣನಿಗೆ ಸಮಾನರಾಗಿ ನಿಲ್ಲಬಲ್ಲರು. ಜನರಿಗಾಗಿ ಮಾಡಬೇಕು ಎಂದು ಯೋಚಿಸುವ ಶಕ್ತಿ ಅವರಲಿದೆ. ಆದ್ದರಿಂದಲೇ ಮುಖ್ಯ-ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಅನ್ನ ಭಾಗ್ಯ ಯೋಜನೆಯನ್ನು ಘೋಷಿಸಿದ್ದರು' ಎಂದರು.

ಇಲದವರು, ದಿನಕ್ಕೆ ₹ 100 ಸಂಪಾದಿಸಲೂ ಕಷ್ಟಪಡುವ ಬಡವರು ಮಾತ್ರ ಅವರ ಮನಸ್ಸಿನಲ್ಲಿದ್ದರು. ಅವರ ಹಸಿವು ಮತ್ತು ಮನಸ್ಸು ತಣಿಸುವ ಕೆಲಸ ಮಾಡಿದರು. ಈ ಸಮಾಜಕ್ಕೆ ಅನ್ನ ಮತ್ತು ಮನಸ್ಸನ್ನು ಕೊಟ್ಟ ಏಕೈಕ ನಾಯಕ ಸಿದ್ದರಾಮಯ್ಯ' ಎಂದು ಬಣ್ಣಿಸಿದರು.



ಗ್ರಂಥಪಾಲಕರ ದಿನಾಚರಣೆಯ ಪ್ರಯುಕ್ತ ರಾಜ್ಯ ಕೇಂದ್ರ ಗ್ರಂಥಾಲಯವು ಗುರುವಾರ ಆಯೋಜಿಸಿದ ಪುಸ್ತಕ ಪ್ರದರ್ಶನವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಉದ್ಘಾಟಿಸಿದರು. ಸಾಹಿತಿ ಶೂದ್ರ ಶ್ರೀನಿವಾಸ್, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶಕುಮಾರ್ ಎಸ್ ಹೊಸಮನಿ, ಹಾಗೂ ನಿವೃತ್ತ ನಿರ್ದೇಶಕ ಪಿ.ವೈ. ರಾಜೇಂದ್ರಕುಮಾರ್ ಇದ್ದರು

ಬಿಎಸ್ಎಫ್ ವಾಹನದ ಮೇಲೆ ಗುಂಡಿನ ದಾಳಿ: ಉಗ್ಗರ ಸೆರೆ

ಶ್ರೀನಗರ (ಪಿಟಿಐ): ಗಡಿ ಭದ್ರತಾ (ಬಿಎಸ್ಎಫ್) ಸೇರಿದ ಬೆಂಗಾವಲು ವಾಹನದ ಮೇಲೆ ಉಗ್ರರು ಗುಂಡು ಹಾರಿಸಿದ್ದು, ಭದ್ರತಾ ಪಡೆಗಳೂ ಗುಂಡಿನ ಪ್ರತಿದಾಳಿ ನಡೆಸಿದ ಘಟನೆ ಇಲ್ಲಿನ ಕುಲ್1ಂ ಜಿಲ್ಲೆಯಲ್ಲಿ ನಡೆದಿದೆ.

ವಾಹನವು ಜಮ್ಮುವಿನಿಂದ ಶ್ರೀನಗರಕ್ಕೆ ತೆರಳು-ತ್ತಿರುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಲ್ಪೊರಾ ಬಳಿ ದಾಳಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ದಾಳಿಕೋರರನ್ನು ಸೆರೆಹಿಡಿಯಲಾ-ಗಿದೆ. ಗುಂಡಿನ ದಾಳಿಯಿಂದ ಯಾರಿಗೂ ಪೆಟ್ಟಾಗಿಲ್ಲ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ವಕ್ಕಾರರು ತಿಳಿಸಿದ್ದಾರೆ.


ಹೆಚ್ಚುವರಿ ಭದ್ರತಾ ಪಡೆಗಳು ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ದ್ದಾರೆ. ಸಿಆರ್ಪಿಎಫ್ ಮತ್ತು ಸೇನೆಯನ್ನು ಕೂಡಾ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.



ಮಹಾತ್ರಗಾಂಧಿ ನರೇಗಾ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ 04 Administrative Assistant ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಜಿಲ್ಲಾ ಪಂಚಾಯಿತಿಯ ನರೇಗಾ ಶಾಖೆಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಪ್ರಾರಂಭದ **ದಿನಾಂಕ:11.08.2021** ಮತ್ತು ಅರ್ಜಿ ಸಲ್ಲಿಸಲು ಕೊನೆಯ **ದಿನಾಂಕ:** 19.08.2021, ಸಂಜೆ 5.00 ಗಂಟೆಯವರೆಗೆ ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ: 080-29781057 ಅನ್ನು ಸಂಪರ್ಕಿಸಬಹುದಾಗಿದೆ.

ನಿಗದಿಪಡಿಸಲಾದ ಅರ್ಹತೆಗಳು: 1) ವಿದ್ಯಾರ್ಹತೆ – B.Com ಪದವಿ ಹೊಂದಿರಬೇಕು. 2) ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ನಲ್ಲಿ ಪರಿಣಿತಿ ಹೊಂದಿರಬೇಕು. 3) ವಯಸ್ಸು 35 ವರ್ಷ ಮೀರಿರಬಾರದು. 4) M.S Word, Excel, Power Point Presentation ಸೇರಿದಂತೆ ಉತ್ತಮ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಸಹಿ/– ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೆಂಗಳೂರು ಗ್ರೌಮಾಂತರ ಜಿಲ್ಲಾ ಪಂಚಾಯತ್



ಕಗ್ಗದಾಸನಪುರ ಕೆರೆ ಒತ್ತುವರಿ ತೆರವು

ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕಿನ ಸಿ.ವಿ.ರಾಮನ್ ನಗರ ವಾರ್ಡ್ ವ್ಯಾಪ್ತಿಯ ಕಗ್ಗದಾಸನಪುರ ಕೆರೆಯ ಒತ್ತುವರಿಯನ್ನು ಬಿಬಿಎಂಪಿ ಅಧಿಕಾರಿಗಳು ಗುರುವಾರ ತೆರವು

'ಕಗ್ಗದಾಸನಪುರ ಗ್ರಾಮದ ಸರ್ವೇ ನಂಬರ್ 141 ಹಾಗೂ ಬೈರಸಂದ್ರ ಗ್ರಾಮದ ಸರ್ವೇ ನಂಬರ್ 5ರಲ್ಲಿ ಒಟ್ಟು 47 ಎಕರೆ ವಿಸ್ತೀರ್ಣದಲ್ಲಿ ಕೆರೆ ಇದೆ. ಇದರಲ್ಲಿ 2.8 ಎಕರೆ ಒತ್ತುವರಿ-ಯಾಗಿತ್ತು'.

'ಇದರಲ್ಲಿ 1.5 ಎಕರೆ ತೆರವು ಕಾರ್ಯಾಚರಣೆ ಆರಂಭಗೊಂಡಿದ್ದು, ಮೌಲ್ಯದ ಗುಂಟೆಯಷ್ಟು ಒತ್ತುವರಿ ಜಾಗವನ್ನು ಗುರುವಾರ ತೆರವುಗೊಳಿ-ಸಲಾಗಿದೆ. ತೆರವು ಮಾಡಿದ ಸ್ಥಳದಲ್ಲಿ ಕೂಡಲೇ ತಂತಿ ಬೇಲಿ ಅಳವಡಿಸಲು



ಕಗ್ಗದಾಸಪುರ ಕೆರೆ ಅಂಗಳದಲ್ಲಿ ಒತ್ತುವರಿ ತೆರವು ಮಾಡಲಾಯಿತು

ಕೈಗೊಳ್ಳಲಾಗಿದೆ' ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು. ಕಗ್ಗದಾಸನಪುರ ಕೆರೆ ಅಂಗಳದ ಅನಧಿಕೃತವಾಗಿ ಮಾಡಿಕೊಂಡು.

ನಿರ್ಮಿಸಿರುವ ಕಾಂಪೌಂಡ್ ಗೋಡೆ, ಅಪಾರ್ಟ್ಮಾಂಟ್ ಸಮುಚ್ಚಯ ಹಾಗೂ ಮನೆಗಳ ತೆರವು ಕಾರ್ಯಾಚರಣೆಗೆ ಹ್ರಕೋರ್ಟ್ ಆದೇಶಿಸಿತ್ತು. ಒತ್ತು-ವರಿದಾರರಿಗೆ ಪೂರ್ವ ತಾಲ್ಲೂಕಿನ ತಹಶೀಲ್ದಾರ್ ನೋಟಿಸ್ ಮಾಡಿದ್ದರು.

'ಕೆರೆಯಂಗಳದ 8 ಗುಂಟೆಯಲಿ ದೇವಾಲಯದ ಶೀಜಲಕಂಠೇಶರ ಪೂಜಾರಿ ಮನೆ ಇದೆ. ಇದರ ತೆರವಿಗೆ ಸ್ಥಳೀಯರಿಂದ ವಿರೋಧವಿದೆ. ಇತರೆ ಒತ್ತುವರಿದಾರರಾದ ವೆಂಕಟಸುಬ್ರ-ಹ್ಮಣ್ಯ ಮತ್ತು ಎಸ್.ಲಕ್ಷ್ಮೀನಾರಾಯಣ ಅವರಿಗೆ ಸೇರಿದ 3 ಗುಂಟೆ ಪ್ರದೇಶದ ವಿಲ್ಲಾ ಮತ್ತು ಮನೆ ಒತ್ತುವರಿ ಸಂಬಂಧ ಹೈಕೋರ್ಟ್ ಹಾಗೂ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದಲ್ಲಿ ತಡೆಯಾಜ್ಞೆ ಇದೆ'.

'ಐಶ್ಚರ್ಯ ಲೇಕ್ ವ್ಯೂ ರೆಸಿಡೆನ್ನಿ ಅಪಾರ್ಟ್ಮಾಂಟ್ ಸಮುಚ್ಚಯದ 9 ಗುಂಟೆ ಹಾಗೂ ಮಠಪತಿ ಮೆರಿಡಿಯನ್ ಅಪಾರ್ಟ್ ಮೆಂಟ್ ಗೆ ಸೇರಿದ 5 ಮನೆಗಳ ತೆರವಿಗೂ ತಡೆಯಾಜ್ಞೆ ಇರುವುದರಿಂದ ಅಂತಿಮ ಆದೇಶದ ನಂತರ ಒತ್ತುವರಿ ತೆರವು ಮಾಡಲಾಗುವುದು. ತಡೆಯಾಜ್ಞೆ ಇರುವ ಜಾಗಗಳನ್ನು ಹೊರತುಪಡಿಸಿ, ಉಳಿದ ಒತ್ತುವರಿಗಳನ್ನು ತೆರವುಗೊಳ್ಳಿ ಸಲಾಗುತ್ತಿದೆ' ಎಂದು ಬಿಬಿಎಂಪಿ ಪ್ರಕ-

ಟಣೆಯಲ್ಲಿ ತಿಳಿಸಿದೆ. 'ರಸ್ತೆ, ಸ್ವಾಮಿ ವಿವೇಕಾನಂದ ಯೋಗ ಕಟ್ಟಡ, ಪಾಲಿಕೆಯ ಒಣತ್ಯಾಜ್ಕ ಸಂಗ್ರಹಣಾ ಕೇಂದ್ರ ಒಳಗೊಂಡಂತೆ ಒಟ್ಟು 22 ಗುಂಟೆ ಸರ್ಕಾರಿ ಒತ್ತುವರಿ-ಯನ್ನು ತೆರವುಗೊಳಿಸಲಾಗುವುದು' ಎಂದು ಬಿಬಿಎಂಪಿ ಕೆರೆ ವಿಭಾಗದ

ಹಿರಿಯ ಅಧಿಕಾರಿಯೊಬ್ಬರು ಮಾಹಿತಿ

ಪಾಲಿಕೆಯ ವಿಶೇಷ ಆಯುಕ್ಕರು, ಸಿ.ವಿ.ರಾಮನ್ ನಗರ ವಿಬಾಗದ ಎಂಜಿನಿಯರ್ಗಳು, ಇಲಾಖೆಯ ತಹಶೀಲ್ದಾರ್, ಬೆಂಗಳೂರು ತಾಲೂಕು ಪೂರ್ವ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರು ಕೆ.ಆರ್.ಪುರ ತಾಲೂಕು ಭೂಮಾಪಕರು ಹಾಗೂ ಪೊಲೀಸರು ಕಾರ್ಯಾಚರಣೆಯಲಿ ಭಾಗವಹಿಸಿದ್ದರು.

ಪಿಎಸ್ಐ ಅಮಾನತು

ಹಾವೇರಿ: ಬಂಕಾಪುರ ಪೊಲೀಸ್ ಠಾಣೆ ಯಲ್ಲಿ ಸಾರ್ವಜನಿಕರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುವ ಮೂಲಕ ಡಿಜಿಪಿ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಂತೋಷ ಪಾಟೀಲ ಅವರನ್ನು ಎಸ್ಪ್ ಹನುಮಂತರಾಯ ಅಮಾನತುಗೊಳಿಸಿದ್ದಾರೆ.

ಠಾಣೆಯಲಿ ಯುವಕರ ಗುಂಪು ಪಿಎಸ್ಐ ಅವರೊಂದಿಗೆ ಕೇಕ್ ಕತ್ತರಿಸಿ ಅಭಿನಂದಿಸುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ದ್ದವು. ಈ ಬಗ್ಗೆ 'ಪ್ರಜಾವಾಣಿ ಯಲ್ಲಿ ಆ.12ರಂದು 'ಸಿ.ಎಂ ತವರು ಜಿಲೆಯಲೇ ಡಿಜಿಪಿ ಉಲಂಘನೆಯ ಆರೋಪ; ಠಾಣೆಯಲೇ ಹುಟ್ಟುಹಬ್ಬ ಆಚರಿಸಿಕೊಂಡ ಪಿಎಸ್ಐ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.

ಸಾರ್ವಜನಿಕ ಪ್ರಕಟಣೆ ಗಣಪತಿನಗರ, 4ನೇ ಬ್ಲಾಕ್, 3ನೇ ಹಂತ, 3ನೇ ಅಡ್ಡರಸ್ತೆ. 48ನೇ ನಂಬರು ಮನೆಯಲ್ಲ ವಾಸವಾಗಿರುವ ಶ್ರೀ ಮಂಜುನಾಥ್.ಜ ರವರ ಮಗನಾದ ಶ್ರೀ ರಾಜೇಂದ್ರ.ಎಂ. ರವರು ಬೆಂಗಳೂರು-560079. ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ರಂಗನಾಥಚುರ, 3ನೇಬರು

೨೦೧೮ಅ೧೮-೨೮೮೪ ಕಾಮಾಕ್ಷಿಪಾಳ್ಯ, ರಂಗನಾಥಪುರ, ೦.. ¬ುಖಾರಸೆ, 2082/1962ನೇ ನಂಬರು ೧೨√**೧ ದಿವಂಗತ ಜ** ಮನೆಯಲ್ಲ ವಾಸವಾಗಿರುವ, **ದಿವಂಗತ ಜ** ಕಳಸ<mark>ಪ್ಪನವರ ಮಗನಾದ ಶ್ರೀ ಕ. ಶಿವಶಂಕರ್</mark> ಮತ್ತು ಅವರ ಕುಟುಂಬದವರಿಂದ ಖರೀದಿಸಲು ಇಜ್ಞನಿರುತ್ತಾರೆ. ಸದರಿ ಮನೆ ಸಹಿತವಾದ ಸೃತ್ತಿಗೆ ಸಂಬಂಧ ಪಟ್ಟಂತೆ ಯಾರಿಂದಲಾದರೂ ಯಾವುದೇ ರೀತಿಯ ತಂಟೆ ತಕರಾರು ಯಾ ಹಕ್ಕುಬಾಧ್ಯತೆ ಸಂಬಂಧಗಳದ್ದಲ್ಲ ಸದರಿ ತಂಚೆ-ತಕರಾರು ಯಾ ಹಕ್ಕುಬಾಧ್ಯತೆಗಳಿಗೆ ಸಂಬಂಧ ಪದ್ದಂತೆ ಈ ಪ್ರಕಟಣೆ ಪ್ರಕಟಗೊಂಡ 07 (ಏಕು) ದಿನಗಳ ಹಳಗಾಗಿ ಕೆಳಕಂಡ ವಿಶಾಸಕ್ಕೆ ದಾಖಲೆಗಳ ಸಮೇತ ಕಳುಹಿಸತಕ್ಕದ್ದು ಈ ರೀತಿಯಾಗಿ 07 (ಏಕು) ದಿನಗಳ ಸಂತರ ಬಂದ ರೀತಯಾಗ U/ ೧೩೪೫) ದಿನಗಳ ಸಂತಿತ ಬರುವುದ ಪಂಚ-ತಕರಾರು ಯಾ ಹಕ್ಕು ಬಾಧ್ಯತ್ನ ಸಂಬಂಧಗಳನ್ನು ಪರಿಗಣಿಸಲಾಗುವುದಲ್ಲ ಅಲ್ಲದೆ ನನ್ನ ಕಕ್ಷದಾರರು ಷೆಡ್ಕೂಲ್ ಸ್ಪತ್ತ ಖರೀದಿಸಲು ಮುಂದುವರೆಯುತ್ತಾರೆ. ಅಂತಹ ಸಂದರ್ಭದಲ್ಲ ನನ್ನ ಕಕ್ಷಿದಾರರೇ ಸಂಶೂಣ ಮಾಅಕರಾಗುತ್ತಾರೆ ಎಂದು ತಿಳಯುವುದು.

ವಾರ್ಡ್ ನ ಕಂದಾಯದ ಪಕಾರ ಕಾಮಾಕಿಪಾಳ ವಾರ್ಡ್ ನ ಕಂದಾಯದ ಪ್ರಕಾರ ಕಾಮಾಕ್ಷಿಪಾಕ್ಯ. 70/37 (ಎಪ್ಡತ್ತು ಸಬ್ ಮುಎಪ್ರೇಕು)ನೆ. ಸಂತ್ಯೆಯ 85 x 45 ಅಡಿಗಳ ವಿಸ್ತೀರ್ಣದ ಪೈಕ್ರಿಗೆ ಚಕ್ಕುಬಂಧಿ: ಹೂರ್ವಕ್ಟ್ ಶ್ರೀ ಅಂದಾನಪ್ಪನವರ ಭಾಗ ಮತ್ತು ಏ.ಕೃಷ್ಣಪ್ಪನವರ ಸ್ವತ್ತು ಪ್ರಕ್ಷಿಮಕ್ಕ್. ಬೆಕ್ಕುಬಂಧಿ: ಹೂರ್ವಕ್ಟ್ ಶ್ರೀ ಅಂದಾನಪ್ಪನವರ ಭಾಗ ಮತ್ತು ಏ.ಕೃಷ್ಣಪ್ಪನವರ ಸ್ವತ್ತು ಪ್ರಕ್ಷಿಮಕ್ಕ್. ಬೆಕ್ಕೆಯ ಪ್ರಕ್ಷಿಮಕ್ಕೆ ಬೆಕೆಯವರ ಸ್ವತ್ತು. ಉತ್ತರಕ್ಕೆ: ರತ್ತೆ, ದಕ್ಷಿಣಕ್ಕೆ: ಇದೇ ಸ್ವತ್ತಿನ ಪೈಕ್ ಜ ಷೆಡ್ಕೂಲ್ ಹಿನ್ನೆ ಸ್ವತ್ತು. ಆಕ ಮಧ್ಯೆ ಇರುವ ಪೂರ್ವ-ಪಶ್ಚಿಮು 45-0 (ನಲವತ್ತೈದು) ಅಡಿಗಳು ಉತ್ತರ-ದಕ್ಷಿಣು 42.5 (ನಲವತ್ತೈದು) ಅಡಿಗಳು ಬತ್ತರ-ದಕ್ಷಿಣು 42.5 (ನಲವತ್ತೈದು) ಅಡಿಗಳು ಒಟ್ಟು 1912.5 (ನಲವತ್ತೆರಡುವರೆ) ಅಡಿಗಳು, ಒಟ್ಟ ಚದರ ಅಡಿಗಳು ಈ ರೀತಿ ಅಳತೆ ಚಕ್ಕುಬಂಧಿ ಗೊಳಪಟ್ಟ ನಿವೇಶನ ಮತ್ತು ಸದರಿ ನಿವೇಶನದಲ್ಲ ಸಿಮೆಂಬ್ ಇಟ್ಟಿಗೆ. ರೆಡ್ಆಕ್ಸೈಡ್ ನೆಲಹಾಸು. ಕಾಡಿನ ಮರದಿಂದ ಮಾಡಿದ ಕಿಟಕಿ ಮತ್ತು ಬಾಗಿಲುಳ್ಳ 15ಚದರ, ಎ.ಸಿ.ಶೀಟನ ಛಾವಣಿ ಯುಳ್ಳ ಮನೆ ಮತ್ತು ಸದರಿ ಮನೆಗೆ ವಿದ್ಯುತ್ ಚ್ಛಕ್ತಿ ಮತ್ತು ನೀರಿನ ಸೌಕರ್ಯವುಳ್ಳ ಮನೆ ಸಹಿತವಾದ ಸ್ಥತ್ತು.

ಮೊಬೈಲ್: 9900825901 / 9844374935

ಜಾಗ ಮಂಜೂರಾತಿಗೆ ಒಕ್ಕಲಿಗರ ಸಂಘದಿಂದ ಮನವಿ

ಪ್ರಜಾವಾಣಿ ವಾರ್ತೆ

ಯಶವಂತಪುರ ಬೆಂಗಳೂರು: ಹೋಬಳಿಯ ಶ್ರೀಗಂಧದ ಕಾವಲು ಸರ್ವೆ ನಂಬರ್ 129ರಲ್ಲಿರುವ 15 ಎಕರೆ ಜಾಗವನ್ನು ರಾಜ್ಯ ಒಕ್ಕಲಿಗರ ಸಂಘಕ್ಕೆ ಮಂಜೂರು ಮಾಡಿಕೊಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ ಅವರಿಗೆ ರಾಜ್ಯ ಒಕ್ಕಲಿಗರ ಸಂಘ ಗುರುವಾರ ಮನವಿ ಸಲ್ಲಿಸಿದೆ.

1906ರಲ್ಲಿ ಸ್ಥಾಪನೆಗೊಂಡಿರುವ ಸಂಘ, ಒಕ್ಕಲಿಗರ ಸಮುದಾಯದ ಉನ್ನತಿಗಾಗಿ ಶ್ರಮಿಸುತ್ತಿದೆ. ಸಂಘದಲ್ಲಿ ಸದ್ಯ 5.29 ಲಕ್ಷ ಸದಸ್ಯರಿದ್ದಾರೆ. ಈಗಾಗಲೇ 26 ಶಿಕ್ಷಣ ಸಂಸ್ಥೆಗಳನ್ನು, 15 ಉಚಿತ ವಿದ್ಯಾರ್ಥಿ ನಿಲಯಗಳು ಮತ್ತು ಆಸ್ಪತ್ರೆಯನ್ನು ಸ್ಥಾಪಿಸಿ, ನಡೆಸುತ್ತಿದೆ. 1967ರಲ್ಲಿ ಶ್ರೀಗಂಧ ಕಾವಲ್ ಗ್ರಾಮದ ಸರ್ವೆ ನಂಬರ್ 51ರಲ್ಲಿ ಗೋಲ್ಡನ್ ವ್ಯಾಲಿ ಎಜುಕೇಷನ್ ಟ್ರಸ್ಟ್ ಗೆ 10 ಎಕರೆ

ವಿವರಗಳು

ನಿರ್ವಹಣೆಯಿಂದ ಬಂದ ಒಟ್ಟು ವರಮಾನ

ನಿವ್ವಳ ಲಾಭ/ (ನಷ್ಟ) ಅವಧಿಗೆ (ತೆರಿಗೆಯ ಮುಂಚೆ, ವಿನಾಯಿತಿ ಪಡೆದ/ಮತ್ತು ವಿಶೇಷ ವಸ್ತುಗಳು)

ನಿವ್ವಳ ಲಾಭ/ (ನಷ್ಟ) ತೆರಿಗೆಯ ಅವಧಿಯ ಮುಂಚೆ (ವಿನಾಯಿತಿ ಪಡೆದ ನಂತರ/ಮತ್ತು ವಿಶೇಷ ವಸ್ತುಗಳು)

ನಿವ್ವಳ ಲಾಭ / (ನಷ್ಟ) ತೆರಿಗೆಯ ಅವಧಿಯ ನಂತರ (ವಿನಾಯಿತಿ ಪಡೆದ ನಂತರ/ಮತ್ತು ವಿಶೇಷ ವಸ್ತುಗಳು)

ಸಂಪೂರ್ಣ ಸಮಗ್ರ ಅವಧಿಯ ಆದಾಯ [ಒಳಗೊಂಡಿರುವ ಲಾಭ/(ನಷ್ಟ) ಅವಧಿಗೆ(ತೆರಿಗೆಯನಂತರ)

ಈಕ್ವಿಟಿ ಷೇರುಬಂಡವಾಳ(ಮುಖಬೆಲೆ ರೂ.10 ಪ್ರತಿಷೇರಿಗೆ)

ಪ್ರತಿ ಷೇರಿನಗಳಿಕೆ (ಪ್ರತಿ ರೂ.10ಕ್ಕೆ) (ಕಾರ್ಯಾಚರಣೆಗಳನ್ನು

ಮುಂದುವರಿಸುವುದಕ್ಕಾಗಿ ಹಾಗೂ ಸ್ಥಗಿತಗೊಳಸುವುದಕ್ಕಾಗಿ)

ಕಂಪನಿಯು ಒಂದು ಸೆಗ್ಕೆಂಟ್ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ.

ಹಾಗೂ ಇತರೆ ಸಮಗ್ರ ಆದಾಯ (ತೆರಿಗೆಯನಂತರ)

ಮೀಸಲು(ಪುನರುಜ್ಜೀವನ ಮೀಸಲು ಹೊರತುಪಡಿಸಿ)

ಹಿಂದಿನ ವರ್ಷದ ಲಕ್ಕ ಪರಿಶೋಧನೆಯ ಆಯವ್ಯಯ ಪಟ್ಟಿಯಲ್ಲಿ ತೋರಿಸಿರುವಂತೆ

1. ಮೂಲಬೂತ:

: ಮುಂಬೆ

ದಿನಾಂಕ : 12/08/2021

ಸೂಚನೆಗಳು:



ಯಶವಂತಪುರ ಹೋಬಳಿಯ ಶ್ರೀಗಂಧದ ಕಾವಲುನಲ್ಲಿರುವ 15 ಎಕರೆ ಜಾಗವನ್ನು ರಾಜ್ಯ ಒಕ್ಕಲಿಗರ ಸಂಘಕ್ಕೆ ಮುಂಜೂರು ಮಾಡುವಂತೆ ಕಂದಾಯ ಸಚಿವ ಆರ್. ಅಶೋಕ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು

ಗುಜರಾತ್ ಪೆಟ್ರೋಸಿಂಥಿಸ್ ಅಮಿಟೆಡ್ ನೊಲಂದಾಂಲುತ ಕಜೇಲ: ನಂ.24, 2ನೇ ಮುಖ್ಯರಸ್ತೆ, ದೊಡ್ಡನೆಕ್ಲುಂಡಿ ಕೈಗಾಲಕಾ ಪ್ರದೇಶ, 1ನೇ ಹಂತ, ಮಹದೇವಹುರ ಅಂಜೆ, ಬೆಂಗಳೂರು - 560 048

CIN: L23209KA1977PLC043357 E-mail: info@gpl.in, secretarial@gujaratpetrosynthese.com Website: www.gpl.in

ಡಿಸೆಂಬರ್ 31, 2020ರ ತ್ರೈಮಾಸಿಕದ ಅವಧಿಗೆ ಅಂತ್ಯಗೊಂಡ ಪರಿಶೋಧಿತ ಆರ್ಥಿಕ ಫಲಿತಾಂಶಗಳ ಸ್ಟೇಟ್ ಮೆಂಟ್ [ರೆಗ್ಯುಲೇಶನ್ 47(1)(ಬಿ)ರ ಸೆಬಿಯ(ಎಲ್.ಓ.ಡಿ.ಆರ್)ನ ರೆಗ್ಯುಲೇಶನ್ಸ್, 2015]

ತ್ರೈಮಾಸಿಕಕ್ಕೆ

. ಅವಧಿಗೆ

ಅಂತ್ಯಗೊಂಡ

13,346

(3,320)

(3,320)

596.92

-0.56

ತ್ರೈಮಾಸಿಕಕ್ಕೆ

ಅಂತ್ಯಗೊಂಡೆ

ಅವಧಿಗೆ

73,274

2,995

2,995

2,625

2,625

0.44

ಗ್ರಾಂಟ್ ಮತ್ತು 15 ಎಕರೆ ಭೋಗ್ಯಕ್ಕೆ (ಲೀಜ್) ಸೇರಿ ಒಟ್ಟು 25 ಎಕರೆ ಜಮೀನು ಮಂಜೂರು ಮಾಡಿದೆ. ಮರು ಸರ್ವೆಯ ನಂತರ ಮಂಜೂರು ಮಾಡಿರುವ ಜಾಗವನ್ನು ಸರ್ವೆ ನಂಬರ್ 128 ಮತ್ತು ಭೋಗ್ಯದ ಜಾಗಕ್ಕೆ 129 ಎಂದು ಸಂಖ್ಯೆ ನೀಡಲಾಗಿದೆ. ಭೋಗ್ಯಕ್ಕೆ ನೀಡಿದ ಜಾಗವನ್ನು ಸಂಘ ಅಭಿ-ವೃದ್ಧಿಪಡಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಜಾಗದಲ್ಲಿ ಸಂಘವು ಪ್ರಾಥಮಿಕ

ಕಾಲೇಜು

ತ್ರೈಮಾಸಿಕಕ್ಕೆ

ಅಂತ್ಯಗೊಂಡ

ಅವಧಿಗೆ

193,439

50,135

596.92

220,862

ತ್ರೈಮಾಸಿಕಕ್ಕೆ

ಅಂತ್ರಗೊಂಡ

ಅವಧಿಗೆ

75,267

4,605

596.92

0.77

ಕಲಿಯುತ್ತಿದ್ದಾರೆ. 2010ರಲ್ಲಿ ಭೋಗ್ಯ ರದ್ದುಪಡಿಸಲಾಗಿದೆ. ಆದರೆ, ಈ ಜಾಗ ಈಗಲೂ ಸಂಘದ ಸುಪರ್ದಿಯಲ್ಲಿದೆ. ಈ ಜಾಗದಲ್ಲಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಸಂಘ ಉದ್ದೇಶಿಸಿದೆ. ಆದ್ದರಿಂದ, ಜಾಗವನ್ನು ಸಂಘದ ಹೆಸರಿಗೆ ಮಂಜೂರು ಮಾಡಿಕೊಡಬೇಕು ಎಂದೂ ಮನವಿಯಲ್ಲಿ ಕೋರಲಾಗಿದೆ. ಒಕ್ಕಲಿಗ ಮೀಸಲಾತಿ

ಸಮಿತಿಯ

ಪ್ರಧಾನ

ಸುಮಾರು 2 ಸಾವಿರ ವಿದ್ಯಾರ್ಥಿಗಳು

ಸಂಚಾಲಕ ಆಡಿಟರ್ ಯಲಚವಾಡಿ, ಸಂಘದ ನಿಕಟಪೂರ್ವ ನಿರ್ದೇಶಕರೂ ಆಗಿರುವ ವಿಧಾನ ಪರಿಷತ್ ಸದಸ್ಯ ಆ. ದೇವೇಗೌಡ, ಪ್ರೊ. ಮಲ್ಲಯ್ಯ, ಪ್ರೊ. ನಾಗರಾಜ್, ಅಪ್ಪಾಜಿಗೌಡ, ಎಂ.ಎ. ಆನಂದ್, ಜಾಲಳ್ಳಿ ಎ. ರವಿ, ಮುನೇಗೌಡ, ಗಾಯಕರ ಆಲೂರು ನಾಗಪ್ಪ ಇದ್ದರು.

(ರೂ. ಸಾವಿರಗಳಲ್ಲಿ)

ಅಂತ್ರಗೊಂಡ

193,439

59,383

596.92

383,968

9.15

ಒಟ್ಟುಗೂಡಿಸಿದ

ಜೂನ್ 2020 ತ್ರೈಮಾಸಿಕಕ್ಕೆ

_ ಅವಧಿಗೆ

ಅಂತ್ಯಗೊಂಡ

14,907

(1,836)

(1,880)

(443)

596.92

-0.07

ಗುಜರಾತ್ ಪೆಟ್ರೋಸಿಥಿಂಸ್ ಲಿಮಿಟೆಡ್ ನ ಪರವಾಗಿ ಉರ್ಮಿ, ಎನ್, ಪ್ರಸಾದ್

ಜಂಟಿ ವ್ಯವಸ್ಥಾಪಕ ನಿರ್ದೇಶಕ ಡಿ.ಐ.ಎನ್: 00319482

ಹೋರಾಟ

ಮಾಲಕಕರಾಗುತ್ತಾರ ಎಂದು ತಳಯುವುದು.
ಹೆಡ್ಯೂಲ್
ಬೆಂಗಳೂರು ಉತ್ತರ ತಾಲ್ಲೂಕು, ಯಶವಂತ ಮರ ಹೋಬಳ. ಸಾಣೀಗುರವನಹಳ್ಳ ದಾಖಲೆ ಕಾಮಾಕ್ಷಿಪಾಳ್ಯ ಗ್ರಾಮದ ಸರ್ವೆ ನಂ. 70/37 (ಎಷ್ಟತ್ತು ಸಚ್ ಮೂವತ್ತೇಟ್ರುನೇ ಸಂಖ್ಯೆಯ ಪೈಕಿ ಸ್ಥತ್ತಾಗಿದ್ದು, ಹಾಲ ಬೃಹತ್ ಬೆಂಗಳೂರು ಮಹಾನಗರ ಪಾಲಕ ಮಾಜ 18, ಹಾಲ 101ನೇ ವಾಡ್ಸ್ನ್ನನ ಸಂಭಾಯಕ್ಕೆ ಮಾಜ 18, ಹಾಲ 101ನೇ ವಾಡ್ಸ್ನನ್ನೆ ಸಂಭಾಯದ ಪ್ರಸ್ತಾಶ್ರಣಗಳು ಸಾಂಭಾಯಕ್ಕೆ ಸಾಹಿತ್ತಿಗಳು

ದಿನಾಂಕ: 13.08.2021 ಸ್ಥಳ: ಬೆಂಗಳೂರು ಸಹಿ/– ಪಿ.ವಿ.ಶಿವಕುಮಾರ್, ವಕೀಲರು,

ನಂ.133, 2ನೇ ಹಂತ, 1ನೇ ಬ್ಲಾಕ್, 1ನೇ ಮುಖ್ಯರಸ್ತೆ, ನಾಗರಭಾವಿ, ಬೆಂಗಳೂರು–72

3M INDIA LIMITED

CIN: L31300KA1987PLC013543, Regd Office: 48-51, Electronics City, Hosur Road, Bengaluru - 560100 Website: www.3m.com/in

ಈ ಮೇಲಿನವು ಜೂನ್ 30, 2021ರ ತ್ರೈಮಾಸಿಕದ ಅವಧಿಗೆ ಕೊನೆಗೊಂಡ ಆರ್ಥಿಕ ಫಲಿತಾಂಶಗಳ ಸಂಕ್ಷಿಪ್ತ ರೂಪವಾಗಿರುತ್ತದೆ ಹಾಗೂ ಆಗಸ್ಟ್ 12, 2021ರಂದು ಲೆಕ್ಕ ಪರಿಶೋಧನಾ ಸಮಿತಿಯಿಂದ ಈ ಮೇಲ್ನಂಡ ಫಲಿತಾಂಶಗಳು ಮನಾರಾವಲೋಕನಗೊಂಡಿದ್ದು, ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಪರಿಗಣಿಸಿ, ದಾಖಲಿಸಿ, 2015ರ ಸೆಬಿಯ ನಿಯಂತ್ರಣಗಳ(ಲಿಸ್ನಿಂಗ್ ಮತ್ತು ಇತರೆ ಘೋಷಣೆಗಳ ಅವಶ್ಯಕತೆಗಳು) 33ನೇಯ ನಿಯಂತ್ರಣದಡಿ ಸ್ಟಾಕ್ಎಕ್ಸ್ಟೇಂಜ್ನಲ್ಲಿ ಸಲ್ಲಿಸಲಾಗಿದೆ. ಈ ಆರ್ಥಿಕ ಫಲಿತಾಂಶಗಳ ಪೂರ್ಣ ನಮೂನೆಯು ಬಿಎಸ್ಇ ಲಿಮಿಟಿಡ್ನ ವೆಬ್ಸೈಟ್ www.bseindia.com ಮತ್ತು ಕಂಪನಿಯ ವೆಬ್ಸೈಟ್ www.gpl.in ನಲ್ಲೂ ಲಭ್ಯವಿದೆ.

EXTRACT OF THE STANDALONE AND CONSOLIDATED FINANCIAL RESULTS FOR THE **QUARTER ENDED 30 JUNE 2021**

(Rs. in Lakhs, except per share data, unless otherwise stated)

	Standalone			Consolidated			
Particulars	3 months ended 30 June 2021 (Unaudited)	3 months ended 30 June 2020 (Unaudited)	12 months ended 31 March 2021 (Audited)	3 months ended 30 June 2021 (Unaudited)	3 months ended 30 June 2020 (Unaudited)	12 months ended 31 March 2021 (Audited)	
Total income from operations (including other income)	69,661.46	32,659.64	244,723.16	75,186.32	35,258.81	262,956.87	
Net Profit / (Loss) for the period (before tax, Exceptional and / or Extraordinary items)	3,763.54	(5,417.19)	20,244.08	4,051.09	(5,784.10)	21,992.16	
Net Profit / (Loss) for the period (before tax after Exceptional and / or Extraordinary items)	3,763.54	(5,417.19)	20,244.08	4,051.09	(5,784.10)	21,992.16	
Net Profit / (Loss) for the period after tax	2,796.10	(3,991.39)	14,930.09	3,009.59	(4,251.75)	16,237.65	
Total comprehensive income for the period [Comprising Profit / (Loss) for the period (after tax) and other comprehensive income (after tax)]	2,732.25	(4,084.94)	14,674.69	2,936.59	(4,355.05)	15,945.64	
Equity share capital	1,126.51	1,126.51	1,126.51	1,126.51	1,126.51	1,126.51	
Reserves (excluding revaluation reserves as per Ind AS)			221,024.23			189,906.40	
Earnings per share (in Rs.) (of Rs. 10/- each)							
a) Basic (in Rs.)	24.82	(35.43)	132.53	26.72	(37.74)	144.14	
b) Diluted (in Rs.)	24.82	(35.43)	132.53	26.72	(37.74)	144.14	

Notes:

Place: Chennai

Date: 12 August, 2021

- 1. The above standalone and consolidated financial results of 3M India Limited and its subsidiary, 3M Electro & Communication India Private Limited (hereafter refer to as the 'Group') have been reviewed by the Audit Committee and approved by the Board of Directors on 12 August 2021.
- 2. The above is an extract of the detailed format for the unaudited financial results for the quarter ended 30 June 2021 filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format for the unaudited financial results for the quarter ended 30 June 2021 are available on the Bombay Stock Exchange website (www.bseindia.com), the National Stock Exchange website (www.nseindia.com) and on the Company's website (https://www.3mindia.in/3M/en_IN/company-in/about-3m/financial-facts-local/).
- 3. The financial results of the Company have been prepared in accordance with Indian Accounting Standards (Ind AS) as notified by the Ministry of Corporate Affairs pursuant to Section 133 of the Companies Act, 2013 read with Rule 3 of the Companies (Indian Accounting Standard) Rules 2015, as amended and in terms of Regulation 33 of the SEBI (Listing Obligations and Disclosure Requirements) Regulations, 2015.

By Order of the Board For 3M India Limited

Ramesh Ramadurai **Managing Director**

: ಬೆಂಗಳೂರು ಅಧಿಕೃತ ಅಧಿಕಾರಿ ನೀಡದೆ ಇ—ಹರಾಜನ್ನು ಮುಂದೂಡುವ ಅಥವಾ ರದ್ದುಪಡಿಸುವ ಹಕ್ಕನ್ನು ಬ್ಯಾಂಕ್ ಕಾಯ್ದರಿಸಿಕೊಂಡಿರುತ್ತದೆ ಜಾಹೀರಾತು ಪ್ರಕಟಣೆಯಲ್ಲಿ ಯಾವುದೇ ವ್ಯತ್ಯಾಸವಿದ್ದಲ್ಲಿ ಇಂಗ್ಲೀಷ್ ಪ್ರಕಟಣೆಯನ್ನು ಪರಿಗಣಿಸಲಾಗುವುದು.

<u>ಭದ್ರತಾ ವಿವರಗಳು:</u> ಎಲ್ಲಾ ಭಾಗ ಮತ್ತು ವಿಭಾಗಗಳೊಂದಿಗೆ ವಾಸದ ಮನೆ ಸ್ವತ್ತ (ನೆಮ+ಮೊಮ+ಎಮ) ಮನೆ ಲಿಸ್ಟ್ ಉತ್ತರ ಭಾಗ / ಸೈಟ್ ನಂ. 15 (ಹದಿನೈದು), ಹಳೆ ಖಾತ್ 313/3, ಹೊಸ ಖಾತಾ ನಂ. 178, ಬೇಗೂರು ವಿಲೇಜ್, ಬೇಗೂರು ಹೋಬಳ, ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಡಿಯಲ್ಲಿ ಬರುವ ಹಳೆ 2ನೇ ಅಡ್ಡರಸ್ತೆ, ಹೊಸ 8ನೇ ಜಿ ಅಡ ರಸೆ. ಹಳೆ ಜನಪಿಯ ಲೇಔಟ್. ಹೊಸ ಯಜಮಾನ ಲೇಔಟ್. ವಾಡ ನಂ. 192. ಬೇಗೂರ ವಿಲೇಜ್, ಬೇಗೂರು ಹೋಬಳಿ, ಬೆಂಗಳೂರು-560068, ಬೆಂಗಳೂರು ದಕ್ಷಿಣ ತಾಲ್ಲೂಕು. ಅಳತೆ ಪೂರ್ವದಿಂದ ಪಶ್ಚಿಮಕ್ಕೆ: 30 ಅಡಿ, ಉತ್ತರದಿಂದ ದಕ್ಷಿಣಕ್ಕೆ: 20 ಅಡಿ, ಒಟ್ಟು ಅಳತೆ 600 ಚ.ಅ ಮತ್ತು ಮನೆ ನೆಮ, ಮೊಮ ಮತ್ತು ಎಮೆ ಪ್ರತಿಯೊಂದು ಒಟ್ಟು ಬಿಲ್ಬಪ್ ಏರಿಯಾ 450 ಚ.ಅ ಚಕ್ಕುಬಂದಿ: ಪೂರ್ವಕ್ಕೆ: ಖಾಸಗಿ ಸ್ವತ್ತು, ಪಶ್ಚಿಮಕ್ಕೆ: 20 ಅಡಿ ರಸ್ತೆ, ಉತ್ತರಕ್ಕೆ: ಸೈಟ್ ನಂ. 14, ದಕ್ಷಿಣಕ್ಕೆ: ಸೈಟ್ ನಂ. 15 ಅದೇ ಸ್ವತ್ತಿನ ಉಳಿದ ಭಾಗ. ಈ ಸ್ವತ್ತು ಶ್ರೀಮತಿ ಪಿ. ಬಾಸ್ಕಲ್ ಮೇರಿ, ಕೋಂ ಶ್ರೀ ಎ. ಪೀಟರ್ ಜೋಸೆಫ್ ಅವರ ಹೆಸರಿನಲ್ಲಿದೆ.

ಇಂಡಿಯನ್ ಓವರ್ಸೀಸ್ ಬ್ಯಾಂಕ್ ಪ್ರಾದೇಶಿಕ ಕಛೇರಿ, 3ನೇ ಮಹಡಿ, ಲಕ್ಷ್ಮೀ ನಾರಾಯಣ ಕಾಂಪ್ಲೆಕ್ಸ್

ನಂ. 10/1, ಪ್ಯಾಲೇಸ್ ರಸ್ತೆ, ವಸಂತನಗರ, ಬೆಂಗಳೂರು-560052

ದೂ.: 080–22950320/205 ಇ–ಮೇಲ್: 0800ard@iob.in ಭದ್ರತಾ ಸ್ಥಿರಾಸ್ತಿ ಸ್ವತುಗಳ ಮಾರಾಟದ ಮಾರಾಟ ಪ್ರಕಟಣೆ

(ಭದ್ರತಾ ಆಸಕ್ತಿಯ (Enforcement) ನಿಯಮಗಳ ನಿಯಮ 8(6)ರ ಅಡಿಯಲ್ಲಿ) ಶ್ರತೆ ಮತ್ತು ಆರ್ಥಿಕ ಸ್ವತ್ತುಗಳ ಮನರ್'ರಚನೆ ಮತ್ತು ಭದ್ರತಾ ಆಸಕ್ತಿಯ ಅಧಿನಿಯಮ 2002ರೆ. ್ರ ದ್ರತಾ ಆಸಕ್ತಿಯ ಅಧಿನೆಯಮ (Enforcement), 2002ರ ನಿಯಮ 8(6) ಓದಿಕೊಂಡಂತೆ ಸ್ಥಿರಾಸ್ತಿಗಳ ಇ–ಹರಾಜು ಮಾರಾಟ ಪ್ರಕಟಣೆ. ಸಮಸ್ತ ಸಾರ್ವಜನಿಕರಿಗೆ ಮತ್ತು ನಿರ್ದಿಷ್ಟವಾಗಿ . ಶಲಗಾರ (ರು) ಹಾಗೂ ಜಾಮೀನುದಾರ (ರು)ರಿಗೆ ಈ ನೋಟೀಸ್ ಮೂಲಕ ತಿಳಿಸುವುದೇನೆಂದರೆ. ಸುರಕ್ಷಿತ ಸಾಲಿಗರಿಗೆ ಅಡಮಾನಕ್ಕಿರಿಸಿದ ಈ ಕೆಳಗೆ ವಿವರಿಸಲಾದ ಸ್ಥಿರಾಸ್ತಿ ಸ್ವತ್ತುಗಳನ್ನು, ಸುರಕ್ಷಿತ ಸಾಲಿಗರಾದ ಇಂಡಿಯನ್ ಓವರ್*ಸೀಸ್ ಬ್ಯಾಂಕ್ ಅಧಿಕೃತ ಅಧಿಕಾರಿಯವರು ರಚನಾತ್ರಕ / ಭೌತಿಕ (ಅನ್ವಯವಾಗುವ) ಸ್ವಾಧೀನತೆಯನ್ನು ಪಡೆದಿದ್ದು, ಸಾಲಗಾರ (ರು) ಹಾಗೂ ಜಾಮೀನುದಾರ (ರು) ರಿಂದ ಬರಬೇಕಾದ ಬಾಕಿ ಮೊತ್ತ + ನಂತರದ ಬಡ್ಡಿ ಮತ್ತು ವೆಚ್ಚಗಳು ಹಾಗೂ ಯಾವುದಾದರೂ ಮರುಪಾವತಿಗಳಿದ್ದಲ್ಲಿ ಅದನ್ನು ಹೊರತುಪಡಿಸಿ ಹಿಂಪಡೆಯಲು ಸುರಕ್ಷಿತ ಸಾಲಿಗರಾದ ಇಂಡಿಯನ್ ಓವರ್'ಸೀಸ್ ಬ್ಯಾಂಕ್ ಇವರು ತಮ್ಮ ರಚನಾತ್ಮಕ ಸ್ವಾಧೀನತೆಯಲ್ಲಿರುವ ಸ್ಥಿರಾಸ್ತಿಯನ್ನು 31.08.2021ರಂದು "ಎಲ್ಲಿ ಹೇಗಿದೆಯೋ ಹಾಗೆ", "ಎಲ್ಲ ಏನಿದೆಯೋ ಹಾಗೆ" ಮತ್ತು "ಅಲ್ಲಿ ಏನೇನ ಇ**ದೆಯೋ ಹಾಗೇ"** ಮಾರಾಟ ಮಾಡಲಿದ್ದಾರೆ. ಮೀಸಲು ಬೆಲೆಯು ಈ ಕೆಳಗೆ ತಿಳಿಸಿದಂತೆ (ಯಶಸಿ ಬಿಡ್ದಾರರಿಂದ ರೂ. 50 ಲಕ್ಷದ ಮೇಲ್ಪಟ್ಟು ಮಾರಾಟಕ್ಕೆ 1% ಆದಾಯ ತೆರಿಗೆ ರೂಪದಲ್ಲಿ ಪ್ರತ್ಯೇಕವಾಗಿ

ಪಡೆಯಲಾಗುವದು) ಮತು ಇಎಂಡಿ ಮೊತ ಈ ಕೆಳಗೆ ತಿಳಿಸಿದಂತೆ ಇರುತದೆ. ಬೊಮ್ಮನಹಳ್ಳಿ ಶಾಖೆ: ದೂ.: 080–22950124/127, ಮೊ.: 9400463814 ಖಾತೆಯ ಹೆಸರು: ಶ್ರೀಮತಿ ಪಿ. ಬಾಸ್ಕಲ್ ಮೇರಿ & ಶ್ರೀ ಎ. ಪೀಟರ್ ಜೋಸೆಫ

ಉಳಿದಿರುವ ಬಾಕಿ: ದಿನಾಂಕ 31.07.2021 ರಂತೆ ರೂ. 30,04,362.00

ಸಾಲದ ಖಾತಾ ಸಂಖ್ಯೆ: HL - 165403351300023

ಮೀಸಲು ಬೆಲೆ: ರೂ. 33,52,000.00

ಸಂಜೆ 4:00 ಗಂಟೆವರೆಗೆ ಸ್ವಯಂ ಚಾಲಿತವಾಗುವ ಆನ್ಲೈನ್ ಹರಾಜು: 10 ನಿಮಿಷಗಳು, ಎನ್ಕಮರೆನ್ಸ್ಗಳಿದ್ದಲ್ಲಿ: ಇಲ್ಲ ಪರಿವೀಕ್ಷಣೆ ದಿನಾಂಕ ಮತ್ತು ಸಮಯ: ಈ ವಿಚಾರವಾಗಿ ಆಸ್ತಿಯನ್ನು ಪರಿವೀಕ್ಷಣೆ ಮಾಡಲು ಯಾವುದೇ ಕೆಲಸದ ದಿನದಂದು ಬೆಳಿಗ್ಗೆ 10:00 ರಿಂದ ಸಂಜೆ 5:00 ಗಂಟೆವರೆಗೆ ದಯಮಾಡಿ ಶಾಖಾ ವ್ಯವಸ್ಥಾಪಕರನ್ನು ಮೇಲೆ ತಿಳಿಸಿರುವ ದೂರವಾಣಿ ಮೂಲಕ ಸಂಪರ್ಕಿಸಿ.

ಇಎಂಡಿಯೊಂದಿಗೆ ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 16.08.2021. ಬಿಡ್ ಸಲಿಸಲು ಕೊನೆಯ ದಿನಾಂಕ: 30.08.2021ರ ಸಂಜೆ 5:00 ಗಂಟೆಗೆ ಮುಂಚಿತವಾಗಿ ವಿವರವಾದ ಷರತು ಮತು ನಿಬಂಧನೆಗಳಿಗಾಗಿ ಈ ಕೆಳಗಿನ ವೆಬ್ಸ್ಟೆಟ್ಗಳಿಗೆ ಭೇಟಿ ನೀಡಿ: 1) www.iob.in[https://www.iob.in/TenderDetails.aspx?Tendertype=E_Auction]

2) https://www.mstcecommerce.com/auctionhome/ibapi Contact Numbers: 080-22950320/205 ಇಂಡಿಯನ್ ಓವರ್ಸೀಸ್ ಬ್ಯಾಂಕ್ ಪರವಾ

. ಸೂಚನೆ : ಮೇಲೆ ಪಸಾಪಿಸಲಾದ ದಿನಾಂಕದಂದು ಇ–ಹರಾಜು ನಡೆಸುವ ಕುರಿತು ತಿಳಿಸಲಾದ ಸಾಲಗಾರ/ರ ಮತ್ತು ಜಾಮೀನುದಾರ/ರು ಈ ಪ್ರಕಟಣೆಯನ್ನು ಭದ್ರತಾ ಆಸಕ್ತಿಯ ಅಧಿನಿಯಮ (Enforcement), 2002ರ ಎಯ್ಯ ಹಿಂದು ನಿರುವ 9(1)ರಡಿಯಲ್ಲಿ ನೋಟೀಸ್ ಎಂದು ಪರಿಗಣಿಸತಕ್ಕದ್ದು. ಯಾವುದೇ ಮುನ್ಸೂಚನೆ